

ಸಾಕ್ಷಿಯನ್ನು ದಿ: 19.02.2026 ರಂದು ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು: ಅರ್ಜಿದಾರರ ಶ್ರೀ ಬಿ ಎಮ್ ಎಮ್ ವಕೀಲರಿಂದ:

1. ನಾನು 9 ನೇ ತರಗತಿ ಕಲಿತಿದ್ದೇನೆ. ನನಗೆ ಇಂಗ್ಲೀಷ್ ಓದಲು ಬರೆಯಲು ಬರುವುದಿಲ್ಲ. ನನ್ನ ಪ್ರಮಾಣ ಪತ್ರದಲ್ಲಿ ಏನು ಬರೆದಿದೆ ಎಂದು ನನಗೆ ತಿಳಿದಿಲ್ಲ. ನಾನು ಹಾಗೂ ನನ್ನ ತಂದೆ ಅರ್ಜಿದಾರರನ್ನು ಬೇಟಿಯಾಗಿ ರೂ. 25,00,000/- ಸಾಲವಾಗಿ ಪಡೆದಿದ್ದೇವೆ ಎಂದರೆ ಸರಿ. ಆ ಸಾಲಕ್ಕೆ ನಾವು ತಿಂಗಳಿಗೆ ಶೇಕಡಾ 2 ರಂತೆ ಬಡ್ಡಿ ಕೊಡುವುದಾಗಿ ಒಪ್ಪಿದ್ದೆವು ಎಂದರೆ ಸರಿಯಲ್ಲ. ಸಾಕ್ಷಿಯು ಮುಂದುವರೆದು ನಾವು ವರ್ಷಕ್ಕೆ ಶೇಕಡಾ 2 ರಂತೆ ಬಡ್ಡಿ ಕೊಡುವುದಾಗಿ ಒಪ್ಪಿದ್ದೆವು ಎನ್ನುತ್ತಾರೆ. ನಾವು ರಾಜಿಯಾಗುವ ಮೊದಲು ತಿಂಗಳಿಗೆ ಶೇಕಡಾ 2 ರಂತೆ 2-3 ತಿಂಗಳು ಬಡ್ಡಿ ನೀಡಿದ್ದೆವು ಎಂದರೆ ಸರಿಯಲ್ಲ. ರಾಜಿ ಆಗುವ ಮೊದಲು ನಾವು ಬಡ್ಡಿ ಕೊಟ್ಟಿಲ್ಲ ಎನ್ನುತ್ತಾರೆ. ಆ ನಂತರ ನಾವು ಬಡ್ಡಿ ಕೊಡದ ಕಾರಣ ಅಸಲು ಹಣ ಕೊಡುವಂತೆ ಕೇಳಿದ್ದರು ಎಂದರೆ ನನಗೆ ಗೊತ್ತಿಲ್ಲ.

2. ಆ ನಂತರ ಅರ್ಜಿದಾರರು ರೂ. 25,00,000/- ಹಣವನ್ನು ಕೊಡಿಸಿಕೊಡುವಂತೆ ಡಿ. ಎಲ್.ಎಸ್.ಎ ಗೆ ದೂರು ನೀಡಿದ್ದಾರೆ ಎಂದರೆ ನನಗೆ ಸರಿ. ನಾನು ಹಾಗೂ ನನ್ನ ತಂದೆ ಡಿ. ಎಲ್.ಎಸ್.ಎ ಹಾಜರಾಗಿ ಅರ್ಜಿದಾರರಿಗೆ ಕೊಡಬೇಕಾದ ಸಾಲದ ಬಗ್ಗೆ ಒಪ್ಪಿಕೊಂಡಿದ್ದೇವೆ ಎಂದರೆ ಸರಿ. ಆ ನಂತರ ರಾಜಿ ಸಾಂಧಾನ ಆಗಿ ರೂ. 20,00,000/- ಹಣವನ್ನು ಕೊಡುವುದಾಗಿ ಒಪ್ಪಿದ್ದೆವು ಎಂದರೆ ಸರಿ. ರೂ. 20,00,000/- ಹಣವನ್ನು 4 ತಿಂಗಳ ಒಳಗಾಗಿ ಪಾವತಿಸುವುದಾಗಿ ಒಪ್ಪಿದ್ದೇವೆ ಎಂದರೆ ಸರಿ. ಆ ಪ್ರಕಾರ ರಾಜಿ ಅರ್ಜಿಯನ್ನು ತಯಾರಿಸಿ ನಮ್ಮ ಸಹಿ ಪಡೆದು ಸಲ್ಲಿಸಿದ್ದೇವೆ ಎಂದರೆ ಸರಿ. ಸದರಿ ನಾಲ್ಕು ತಿಂಗಳ ಒಳಗೆ ಪೂರ್ತಿ ಹಣ ಪಾವತಿಸದೆ ಇದ್ದರೆ ತಿಂಗಳಿಗೆ ಶೇಕಡಾ 2 ರಂತೆ ಬಡ್ಡಿ ನೀಡುವುದಾಗಿ ಒಪ್ಪಿದ್ದೇವೆ ಎಂದರೆ ಸರಿಯಲ್ಲ. ರಾಜಿ ಆದ ನಂತರ ದಿನಾಂಕ 08.01.2019 ರಂದು ರೂ. 3,00,000/- ಹಣವನ್ನು ಪಾವತಿಸಿದ್ದೇವೆ ಎಂದರೆ ಸರಿ. ಆ ನಂತರ ದಿನಾಂಕ 16.03.2019 ರಂದು ರೂ. 2,00,000/- ಹಾಗೂ

ಶೇಕಡಾ ತಿಂಗಳಿಗೆ 2 ರಂತೆ ಬಡ್ಡಿ ರೂ. 4,000/- ಹಣವನ್ನು ಪಾವತಿಸಿದ್ದೇವೆ ಎಂದರೆ ವರ್ಷಕ್ಕೆ ಬಡ್ಡಿ ಹಣ ನೀಡಿದ್ದೇವೆ ಎನ್ನುತ್ತಾರೆ. ನಾನು ತಿಂಗಳಿಗೆ ಶೇಕಡಾ 2 ರಂತೆ ಸದರಿ ನಾಲ್ಕು ಸಾವಿರ ಹಣವನ್ನು ಬಡ್ಡಿಯಾಗಿ ಪಾವತಿಸಿದ್ದೇನೆ ಎಂದರೆ ಸರಿಯಲ್ಲ. ಆ ದಿನ ನಾವು ಹಣ ಕೊಟ್ಟ ಬಗ್ಗೆ ನಾನು ಹಾಗೂ ನನ್ನ ತಂದೆ ಆದೇಶಪುಟಕ್ಕೆ ಸಹಿ ಮಾಡಿದ್ದೇವೆ ಎಂದರೆ ಸರಿ. ಸಾಕ್ಷಿ ತೋರಿಸಿ ಒಪ್ಪಿದ್ದ ಆದೇಶ ಪುಟದ ದೃಢೀಕೃತ ನಕಲನ್ನು ನಿ.ಪಿ.1 ಎಂದು ಸಾಕ್ಷಿಗೆ ತೋರಿಸಿದ ದಿನಾಂಕ 16.03.2019 ರ ಆದೇಶ ಪುಟವನ್ನು 1 (ಎ) ಎಂದು ಗುರುತಿಸಲಾಯಿತು. ಆ ನಂತರ ದಿನಾಂಕ 13.03.2019 ರಂದು ನಾನು ಹಾಗೂ ನನ್ನ ತಂದೆ ರೂ. 30,000/- ಹಣವನ್ನು ಬಡ್ಡಿಯ ಬಾಬು ನೀಡಿದ್ದೇವೆ ಎಂದರೆ ಸಾಕ್ಷಿಯು ಸಹಿ ಮಾಡಲು ಹೇಳಿದ ಕಾರಣ ಸಹಿ ಮಾಡಿದ್ದೇವೆ ಎನ್ನುತ್ತಾರೆ.

3. ಪುನಃ ದಿನಾಂಕ 14.08.2019 ರಂದು ರೂ.7,00,000/- ಹಣವನ್ನು ನನ್ನ ತಂದೆ ಪಾವತಿಸಿದ್ದಾರೆ ಎಂದರೆ ಸರಿ. ಆ ನಂತರ ನಾವು 4 ತಿಂಗಳ ಒಳಗೆ ಪೂರ್ತಿ ಹಣ ಪಾವತಿಸದ ಕಾರಣ ಈ ಅರ್ಜಿ ಹೂಡಿದ್ದಾರೆ ಎಂದರೆ ಸಾಕ್ಷಿಯು ಆ ಸಂದರ್ಭದಲ್ಲಿ ನಮ್ಮ ಬಳಿ ಹಣ ಇರಲಿಲ್ಲ ಎನ್ನುತ್ತಾರೆ. ರಾಜಿ ಅರ್ಜಿ ತಯಾರಾದಾಗ ಎಲ್ಲಾ ವಿಚಾರಗಳನ್ನು ನಮಗೆ ಓದಿ ಹೇಳಿದ್ದಾರೆ ಎಂದರೆ ಸರಿ. ರಾಜಿ ಅರ್ಜಿಯನ್ನು ಓದಿ ತಿಳಿಸಿದ ನಂತರ ನಾನು ನನ್ನ ತಂದೆ ಹಾಗೂ ಅರ್ಜಿದಾರರು ಸಹಿ ಮಾಡಿರುತ್ತೇವೆ ಎಂದರೆ ಸರಿ. ಸಾಕ್ಷಿಯು ಮುಂದುವರೆದು ನಿ.ಆರ್ 1 ರ ಮೊದಲ ಪುಟದಲ್ಲಿರುವ ಸಹಿ ನನ್ನದಲ್ಲ ಎನ್ನುತ್ತಾರೆ. ನಿ.ಆರ್ 1 ರಲ್ಲಿ ತಿಂಗಳಿಗೆ ಶೇಕಡಾ 2 ರಂತೆ ಬಡ್ಡಿ ಎಂದುಬರೆದಿದ್ದಾರೆ ಎಂದರೆ ಸರಿಯಲ್ಲ. ವರ್ಷಕ್ಕೆ ಶೇಕಡಾ 2 ಬಡ್ಡಿ ಎಂದು ಒಪ್ಪಿದ್ದೆವು ಎನ್ನುತ್ತಾರೆ. ನಿ.ಆರ್ 1 ರಲ್ಲಿ ಬರೆದಿದ್ದಾರೆ ಎಂದರೆ ಸಾಕ್ಷಿಯು ಮೊದಲ ಪುಟದಲ್ಲಿರುವ ಸಹಿ ನನ್ನದಲ್ಲ ಎನ್ನುತ್ತಾರೆ.

4. ನಿ.ಆರ್ 1 ರ ಮೊದಲ ಪುಟದಲ್ಲಿ ನಾನು ಸಹಿ ಮಾಡಿದ್ದರು ಸಹ ನನ್ನದಲ್ಲ ಎಂದು ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನಿ.ಆರ್ 1 ನ್ಯಾಯಾಲಯದ ಕಡತ ಎಂದರೆ ಸರಿ. ಆ ದಿನ ನಾವು ತಿಂಗಳಿಗೆ ಶೇಕಡಾ 2 ರಂತೆ ಬಡ್ಡಿ ಕೊಡುವುದಾಗಿ ಒಪ್ಪಿರುವ ಕಾರಣವೇ ಅರ್ಜಿದಾರರು

ರಾಜಿ ಮಾಡಿಕೊಂಡಿದ್ದರು ಎಂದರೆ ಸರಿಯಲ್ಲ. ನಾನು ಹುಳಿಮಾವು ಗ್ರಾಮದವಳು. ನಾವು ಆರ್ಥಿಕವಾಗಿ ಸದೃಢವಾಗಿದ್ದರು ಸಹ ಉದ್ದೇಶಪೂರ್ವಕವಾಗಿ ರಾಜಿಗೆ ಒಪ್ಪಿದ ಹಣವನ್ನು ಹಿಂದಿರುಗಿಸಲಿಲ್ಲ ಎಂದರೆ ಸರಿಯಲ್ಲ. ನಾವು ಬೇರೆಯವರ ಬಳಿ ಸಹ ಸಾಲ ಮಾಡಿದ್ದೇವೆ ಎಂದರೆ ಸರಿಯಲ್ಲ. ಬ್ಯಾಂಕಿನಲ್ಲೂ ಸಹ ಸಾಲ ಮಾಡಿದ್ದೇವೆ ಎಂದರೆ ಸರಿಯಲ್ಲ. ನಾವು ಅರ್ಜಿದಾರರಿಗೆ ಇನ್ನೂ 18 ರಿಂದ 19 ಲಕ್ಷ ಹಣ ಕೊಡಬೇಕಾಗಿದೆ ಎಂದರೆ ಸರಿಯಲ್ಲ. ನಾವು ಅಸಲು ಹಣವನ್ನು ಸಂಪೂರ್ಣವಾಗಿ ಕೊಟ್ಟಿದ್ದೇವೆ. ದಿನಾಂಕ 07.09.2022 ರಂದು ಡಿ.ಎಲ್.ಎಸ್.ಎ ಯಿಂದ ರಾಜಿ ಅರ್ಜಿ ಹಾಗೂ ಆದೇಶ ಪುಟಗಳ ಪ್ರತಿ ಪಡೆದಿದ್ದೇವೆ ಎಂದರೆ ಸರಿ. ಅದರಲ್ಲಿರುವ ವಿಚಾರ ನನಗೆ ಆಗಲೇ ತಿಳಿದಿತ್ತು ಎಂದರೆ ಸರಿ. ಶೇಕಡಾ 2 ಬಡ್ಡಿ ಹಣ ತಿಂಗಳಿಗೆ, ವರ್ಷಕಲ್ಲಾ ಎಂದು ನನಗೆ ಮೊದಲೇ ಗೊತ್ತಿತ್ತು ಎಂದರೆ ಸರಿಯಲ್ಲ. ದಾಖಲೆಗಳಲ್ಲಿ ತಿದ್ದಿದ್ದಾರೆ ಎಂದುನಾನು ಎಲ್ಲಿಯೂ ಪ್ರಶ್ನಿಸಿಲ್ಲ. ರಾಜಿ ಅರ್ಜಿಯಲ್ಲಿ ಬರೆದಿರುವುದು ನಿಜವಾಗಿರುವ ಕಾರಣ ನಾನು ಪ್ರಶ್ನಿಸಿಲ್ಲ ಎಂದರೆ ಸರಿಯಲ್ಲ. ನ್ಯಾಯಾಲಯದ ಕಡತವನ್ನು ಪೂರ್ಜರಿ ಮಾಡಲಾಗುವುದಿಲ್ಲ ಎಂದರೆ ಸರಿಯಲ್ಲ. ಸಾಕ್ಷಿಯು ಮುಂದುವರೆದು ಸಹಿ ನನ್ನದಲ್ಲ ಎನ್ನುತ್ತಾರೆ.

5. ಅರ್ಜಿದಾರರಿಗೆ ಒಪ್ಪಿದ ಹಣವನ್ನು ಕೊಡದೇ ತೊಂದರೆ ಕೊಟ್ಟಿದ್ದೇವೆ ಎಂದರೆ ಸರಿಯಲ್ಲ. ಇದರಿಂದ ಅರ್ಜಿದಾರರಿಗೆ ಆರ್ಥಿಕ ನಷ್ಟ ಆಗಿದೆ ಎಂದರೆ ಸರಿಯಲ್ಲ. ಸುಳ್ಳು ಪ್ರಮಾಣ ಪತ್ರವನ್ನು ಸಲ್ಲಿಸಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

ಮರುವಿಚಾರಣೆ: ಇಲ್ಲ

(ನನ್ನ ಹೇಳಿಕೆಯಂತೆ ತೆರೆದ ನ್ಯಾಯಾಲಯದಲ್ಲಿ ಬೆರಳೆಚ್ಚು ಮಾಡಲಾಯಿತು)

ಓ.ಹೇ.ಕೇ.ಸರಿ ಇದೆ.

ಸಹಿ/-

ಹೆಚ್ಚುವರಿ ಲಘು ವ್ಯವಹಾರಗಳ ನ್ಯಾಯಾಧೀಶರು

ಮತ್ತು ಎಂ.ಎ.ಸಿ.ಟಿ., ಮೈಸೂರು.

